



ಹೊಸ ವ್ಯವಹಾರದ ಬಳಕೆದಾರರ ಕೈಪಿಡಿ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಕರ್ನಾಟಕ ಸರ್ಕಾರ

ಸಿದ್ಧಪಡಿಸಿದವರು

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ)

ನಂ:2ಎ, ಹೇಯ್ಸ್ ರಸ್ತೆ,

ಬೆಂಗಳೂರು-೨೫

ನೌಕರರ ವಿವರಗಳ ಪರಿಶೀಲನೆ

ಲಾಗಿನ್ ಆಗುವ ವಿಧಾನ : (Director Login)

1. "ಕೆಜಿಐಡಿ ಲಾಗಿನ್" ಟ್ಯಾಬನ್ನು ಆಯ್ಕೆಮಾಡಿ.

English

ಕರ್ನಾಟಕ ಸರ್ಕಾರ ವಿಮಾ ಇಲಾಖೆ
ಕರ್ನಾಟಕ ಸರ್ಕಾರ

ಶ್ರೀ ಬಿ. ಎಸ್. ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ | ಕರ್ನಾಟಕ ಸರ್ಕಾರ

ಮುಖಪುಟ | ಬೆಳಕೆದಾರರ ಕೆಪಿಡಿ ಮತ್ತು ವಿಡಿಯೋ ತುಣುಕುಗಳು | ಸಂಪರ್ಕಿಸಿ

Life Insurance
Motor Insurance
Group Insurance

Agency Login KGID Login New Employee Login

KGID Number

Mobile Number

Sitemap Copyright Policy Privacy Policy Hyperlinking Policy Security Policy Terms and Conditions Help Screen Reader Access

Content Owned and Maintained by : Karnataka Government Insurance Department, Government of Karnataka
Designed and Developed by : Centre for Smart Governance, GOK

2. Director ರವರು ತಮ್ಮ "ಕೆಜಿಐಡಿ ಸಂಖ್ಯೆ" ಅನ್ನು ನಮೂದಿಸಬೇಕು, ನಂತರ ಮೊಬೈಲ್ ಸಂಖ್ಯೆ ಸ್ವಯಂ-ಪ್ರದರ್ಶಿಸಲಾಗುವುದು.
3. ನಂತರ "ಧೃಡೀಕರಣ"(Authenticate) ಆಯ್ಕೆಯನ್ನು ಕ್ಲಿಕ್ ಮಾಡಿ. ತದನಂತರ ಮೊಬೈಲ್ ಸಂಖ್ಯೆ "OTP" ಬರುತ್ತದೆ.
4. "OTP" ಮತ್ತು "ಕ್ಯಾಪ್ಚಾವನ್ನು" ನಮೂದಿಸಿ. ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.

Karnataka Government Insurance Department
Government of Karnataka

Shri. B.S. Yediyurappa
Hon'ble Chief Minister

Home User manual and videos Contact Us

Agency Login KGID Login New Employee Login

KGID Number: 2921785

Mobile Number: 96*****65

Authenticate

OTP: Enter OTP

Captcha: 7EV31V Refresh Enter Captcha

Login

ಕೆಜಿಐಡಿ ಸಂಖ್ಯೆ" ಅನ್ನು ನಮೂದಿಸಿ

OTP ಮತ್ತು ಕ್ಯಾಪ್ಚಾವನ್ನು ನಮೂದಿಸಿ

ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ


Life Insurance

Motor Insurance

Group Insurance

Family Benefit Scheme

5. ಲಾಗಿನ್ ಬಟನ್ ಕ್ಲಿಕ್ ಮಾಡಿದ ನಂತರ, ಬಳಕೆದಾರ ವರ್ಗ ವೆಬ್‌ಪುಟವನ್ನು ಪ್ರದರ್ಶಿಸಲಾಗುತ್ತದೆ. Director ಆಯ್ಕೆಯನ್ನು ಆರಿಸಿ.
6. "Switch Category" ಕ್ಲಿಕ್ ಮಾಡಿ.



7. ಡ್ಯಾಶ್‌ಬೋರ್ಡ್ ನಲ್ಲಿ ವಿಲೇವಾರಿಯಾದ ಮತ್ತು ಬಾಕಿ ಉಳಿದಿರುವ ಅರ್ಜಿಗಳ ಮಾಹಿತಿಯನ್ನು ಪ್ರದರ್ಶಿಸಲಾಗುವುದು. ಪರಿಶೀಲನೆಗಾಗಿ ನೌಕರರು ಸಲ್ಲಿಸಿದ ಅರ್ಜಿಗಳನ್ನು ಪ್ರದರ್ಶಿಸಲಾಗುತ್ತದೆ. ನೌಕರರು ಸಲ್ಲಿಸಿದ ಅರ್ಜಿಯನ್ನು ತೆರೆಯಲು "View Application" ಕ್ಲಿಕ್ ಮಾಡಿ.

KGID

Welcome, MOHAN G

ಮುಖಪುಟ

ಪರಿಶೀಲನೆಗಾಗಿ ವಿಮಾ ಪ್ರಸ್ತಾವನೆ

- ಪರಿಶೀಲನೆಗಾಗಿ ಎನ್ ಬಿ ಪ್ರಸ್ತಾವನೆಗಳು
- ಪರಿಶೀಲನೆಗಾಗಿ ಸಾಲ ಪ್ರಸ್ತಾವನೆಗಳು
- ಪರಿಶೀಲನೆಗಾಗಿ ಎಂಪಿ ಅರ್ಜಿಗಳು
- ಪರಿಶೀಲನೆಗಾಗಿ ಎಂಪಿ ಪ್ರಸ್ತಾವನೆಗಳು

DSC Installation

ವರದಿಗಳು

ಸಮಸ್ಯೆಯನ್ನು ತಿಳಿಸಿ

INSURANCE
GROUP FAMILY BENEFIT SCHEME

ಪರಿಶೀಲನೆಗಾಗಿ ಸಲ್ಲಿಸಲಾದ ಪ್ರಸ್ತಾವನೆಗಳು

ಸ್ವೀಕರಿಸಿದ ಒಟ್ಟು ಪ್ರಸ್ತಾವನೆಗಳು: 3

Application Status	Count
Processed Applications	2
Pending Applications	1

ಬಾಕಿ ಉಳಿದಿರುವ ಪ್ರಸ್ತಾವನೆಗಳು

ಪ್ರಸ್ತಾವನೆಯ ಪ್ರಸ್ತಾವನೆಗಳು

View Application ಕ್ಲಿಕ್ ಮಾಡಿ

ಹೆಸರು	ಪ್ರಸ್ತಾವನೆ ರೆಫರೆನ್ಸ್ ಸಂಖ್ಯೆ	ಜಿಲ್ಲೆ	ಇಲಾಖೆ	ಆದ್ಯತೆ	ಸ್ಥಿತಿ	ಕ್ರಮ
SUMA	20210309142822	Bengaluru (Urban)	DEPARTMENT OF MASS EDUCATION	ವಿಮೆ ಹೊಂದಿದ ಪ್ರಸ್ತಾವನೆ	Pending	ಪ್ರಸ್ತಾವನೆಯನ್ನು ಲೀಡ್ ಮಾಡಿ
ಹೆಸರು	ಪ್ರಸ್ತಾವನೆ ರೆಫರೆನ್ಸ್ ಸಂಖ್ಯೆ	ಜಿಲ್ಲೆ	ಇಲಾಖೆ	ಆದ್ಯತೆ	ಸ್ಥಿತಿ	ಕ್ರಮ

8. ಅಪ್ಲಿಕೇಶನ್‌ಗಳ ವರ್ಕ್‌ಫ್ಲೋ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
9. ಮುಂದುವರಿಯಲು "Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

KGID

Welcome, MOHAN G

ಮುಖಪುಟ

ಪರಿಶೀಲನೆಗಾಗಿ ವಿಮಾ ಪ್ರಸ್ತಾವನೆ


DSC Installation

ವರದಿಗಳು

ಸಮಸ್ಯೆಯನ್ನು ತಿಳಿಸಿ

Shri. B.S. Yediyurappa
Hon'ble Chief Minister

English MOHAN G



INSURANCE

ನಿರ್ದೇಶಕರ ಪರಿಶೀಲನೆ

ಮನವಿದಾರರ ಹೆಸರು:SUMA | ಪ್ರಸ್ತಾವನೆ ರೆಫರೆನ್ಸ್ ಸಂಖ್ಯೆ:20210309142822.

ಕಾರ್ಯ ಪ್ರಕ್ರಿಯೆಯ ವಿವರ	ವಿಮಾ ಪ್ರಸ್ತಾವನೆ	ಪರಿಶೀಲನೆ	ಅಪ್ಲೋಡ್ ಮಾಡಲಾದ ದಾಖಲಾತಿಗಳು		
ಸಲ್ಲಿಸಿದ ದಿನಾಂಕ	ಇಂದ	ವರೆಗೆ	ಷರಾ	ಅಭಿಪ್ರಾಯ	ಸ್ಥಿತಿ
10 Mar 2021 11:21:37	Director				Pending
10 Mar 2021 11:21:37	Deputy Director	Director	No Correction Found	No Correction Found	Forward to D
10 Mar 2021 11:06:09	DIO	Deputy Director	No Correction Found	No Correction Found	Forward to DD
10 Mar 2021 11:04:26	Superintendent	DIO	No Correction Found	No Correction Found	Forward to DIO
10 Mar 2021 10:41:27	Caseworker	Superintendent	No Correction Found	No Correction Found	Forward to Superintendent
10 Mar 2021 10:23:52	DDO	Caseworker	No Correction Found	No Correction Found	Forward to KGID Office
09 Mar 2021 14:26:37	Applicant	DDO			Submitted By the Applicant

Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ


Next

10. ಅರ್ಜಿ ನಮೂನೆಯಲ್ಲಿ Director ಈ ಕೆಳಗಿನ ವಿವರಗಳನ್ನು ಪರಿಶೀಲಿಸಬೇಕಾಗಿದೆ:

- *Basic & KGID Details
- *Family Details & Nominee Details
- *Personal Details
- *Payment Details
- *Medical Examination Report

The screenshot displays the KGID portal interface. The header includes the KGID logo, the name of the Hon'ble Chief Minister (Shri. B.S. Yediyurappa), and the user's name (MOHAN G). The main banner features the text 'INSURANCE LIFE MOTOR GROUP FAMILY BENEFIT SCHEME'. Below the banner, there are navigation tabs: 'ಕಾರ್ಯ ಪ್ರಕ್ರಿಯೆಯ ವಿವರ', 'ವಿಮಾ ಪ್ರಸ್ತಾವನೆ' (highlighted), 'ಪರಿಶೀಲನೆ', and 'ಅಪ್‌ಲೋಡ್ ಮಾಡಲಾದ ದಾಖಲಾತಿಗಳು'. The 'ವಿಮಾ ಪ್ರಸ್ತಾವನೆ' tab is active, showing a list of options to view details: '+ View Basic & KGID Details', '+ View Family Details & Nominee Details', '+ View Personal Details', '+ View Payment Details', and '+ View Medical Examination Report'. The first option is highlighted with a blue box. At the bottom right, there are 'Previous' and 'Next' buttons.

11. "ಮೂಲ ವಿವರಗಳು" ಮತ್ತು "ಕೆ.ಜಿ.ಐ.ಡಿ ವಿವರಗಳು" ಪರಿಶೀಲಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ.



Welcome, MOHAN G

ಮುಖಪುಟ

ಪರಿಶೀಲನಾ ವಿಮಾ ಪ್ರಸ್ತಾವನೆ

DSC Installation

ವರದಿಗಳು

ಸಮಸ್ಯೆಯನ್ನು ತಿಳಿಸಿ

ಮೂಲ ವಿವರಗಳು

ಪ್ರಸ್ತಾವಕರ ಹೆಸರು ಇಂಗ್ಲಿಷ್ (ಎಸ್‌ಎಸ್‌ಸಿ ಮೊದಲ / ಸೇವಾ ದಾಖಲೆಯ ಪ್ರಕಾರ)	:	SUMA	ಪತಿ/ಪತ್ನಿಯ ಹೆಸರು	:	
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಛೇರಿ	:	DISTRICT INSURANCE OFFICER, KARNATAKA GOVERNMENT INSURANCE DEPARTMENT, BANGALORE URBAN DISTRICT, BANGALORE	ಮನೆಯ ವಿಳಾಸ	:	
ತಂದೆಯ ಹೆಸರು	:	RAMANNA	ಜನ್ಮ ದಿನಾಂಕ	:	20-01-1997
ಜನ್ಮ ಸ್ಥಳ	:	BANGALORE	ಲಿಂಗ	:	Female
ಪಿನ್ ಕೋಡ್	:	0	ದೂರವಾಣಿ	:	8079360982
ಸರ್ಕಾರಿ ಸೇವೆಗೆ ಸೇರಿದ ದಿನಾಂಕ	:	20-01-2021	ಖಾಯಂ/ತಾತ್ಕಾಲಿಕ	:	Permanent
ಈಗಿನ ಹುದ್ದೆಯ ಹೆಸರು	:	ACCOUNTANT	ಈಗಿನ ವೇತನ ಶ್ರೇಣಿ	:	25800.00 - 51400.00
ವೈವಾಹಿಕ ಸ್ಥಿತಿ	:	ಅವಿವಾಹಿತರೇ	ವಿಚ್ಛೇದನ/ಮರಣದಂತೆ	:	N/A
ಪತಿ/ಪತ್ನಿಯು ಸರ್ಕಾರಿ ನೌಕರರೇ?	:	ಇಲ್ಲ	ಗ್ರೂಪ್	:	C
ನೀವು ಅನಾಥರೇ?	:	ಇಲ್ಲ			

ಕೆ.ಜಿ.ಐ.ಡಿ ವಿವರಗಳು

ಪ್ರಸ್ತಾವಕರ ವೇತನ ಶ್ರೇಣಿ : 25800.00 - 51400.00

ಕೆ.ಜಿ.ಐ.ಡಿ ವಿಮಾ ಕಂತು ವಿವರಗಳು

ಕೆ.ಜಿ.ಐ.ಡಿ ವಿಮಾ ಪತ್ರ ಸಂಖ್ಯೆ / ಅರ್ಜಿ ಉಲ್ಲೇಖ ಸಂಖ್ಯೆ	ಮಂಜೂರಾತಿ ದಿನಾಂಕ	ಕೆ.ಜಿ.ಐ.ಡಿ ವಿಮಾ ಕಂತು
20210309142822		2410
	ಒಟ್ಟು:	2410

ಪರಿಶೀಲಿಸಿದೆ ಪರಿಶೀಲಿಸಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ

13. "ವೈಯಕ್ತಿಕ ವಿವರಗಳನ್ನು" ಪರಿಶೀಲಿಸಲು ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.

KGID

Welcome, MOHAN G

ಮುಖ್ಯವುಡಿ

ಪರಿಶೀಲಿಸಲಾಗುವ ವಿವರ ಕ್ರಮಾವಳಿ

DSC Installation

ವರದಿಗಳು

ಸಮಸ್ಯೆಯನ್ನು ತಿಳಿಸಿ

ವೈಯಕ್ತಿಕ ವಿವರಗಳು

ನಿಮ್ಮ ಆರೋಗ್ಯವು ಈಗ ಸುಸ್ಥಿತಿಯಲ್ಲಿದೆಯೇ? :	ಹೌದು	ಎಪ್ಪರ (ಸೆ.ಮೀ.ಗಳಲ್ಲಿ) : 165	ತೂಕ (ಕೆ.ಜಿ.ಗಳಲ್ಲಿ) : 70
ನೀವು ವಿವಾಹಿತರ ? ಒಂದು ವರ್ಷ ಆಗಿದ್ದಲ್ಲಿ :	ಇಲ್ಲ		
ನೀವು ಈಗ ಗರ್ಭಿಣಿಯಾಗಿದ್ದೀರಾ?	ಇಲ್ಲ	ನೀವು ಇತ್ತೀಚೆಗೆ ಹೊರಗಡದ ದಿನಾಂಕ :	
I.ನೀವು ನಿಯಮಿತವಾಗಿ ಮುಟ್ಟುಗೂಡುತ್ತೀರಾ	ಇಲ್ಲ	ಹಿಂದಿನ ಹೊರಗಡದ ದಿನಾಂಕ :	
III.ಗರ್ಭಧಾರಣೆಯ ಸಂಖ್ಯೆಯನ್ನು ತಿಳಿಸಿ : 0		IV.ಎಷ್ಟು ಪೂರ್ಣ ಸಮಯಕ್ಕೆ ಹೋಗಿದವೆ	
VI.ತೊನೆಯ ಹೆರಿಗೆ ದಿನಾಂಕವನ್ನು ತಿಳಿಸಿ.		VII.ನೀವು ಯಾವುದೇ ಗರ್ಭಣಾಪವನ್ನು ಹೊಂದಿದ್ದೀರಾ :	

ವೈಯಕ್ತಿಕ ಆರೋಗ್ಯದ ಬಗ್ಗೆ ವಿವರಗಳು

ಆರೋಗ್ಯದ ವಿವರಗಳು	ಪರಾ	ದಾಖಲೆಗಳು (ಯಾವುದಾದರೂ ಇದ್ದರೆ)
On what occasion and for what diseases or injuries have you received medical advice, when and by whom?	ಇಲ್ಲ	
Has any relative (member of your family) living or, dead, been affected with diabetes, Cancer, Gout, Consumption, epilepsy, Insanity, Apoplexy, Heart failure ? If so, give particulars.	ಇಲ್ಲ	
Have you lived in the same house or been associated in any way with a person suffering from consumption or any other infectious diseases within the last two years ? If so, give details.	ಇಲ್ಲ	
Have you ever suffered from diseases of the Brain or from Paralysis, Insanity, Epileptic or other fits, or any other nervous disorder ?	ಇಲ್ಲ	
Have you ever suffered from Sore-throat, Spitting of blood, Chronic Cough, Asthma, Bronchitis or other diseases of the Lungs ?	ಇಲ್ಲ	
Have you ever suffered from Dropsy or diseases of the Liver Kidney or Urinary Organs ?	ಇಲ್ಲ	
Have you ever vomited or passed blood or suffered from Diarrhoea, Dysentery or Stomach ache ? If so, since when, how often and how long each time ?	ಇಲ್ಲ	
Have you ever suffered from Rheumatic fever or chronic Rheumatism? If so, what joints were attacked? do you suffer from shortness of breath, giddiness or palpitation of heart? If so, since when how often and how long each time ?	ಇಲ್ಲ	
Have you ever passed blood, pus, sugar, or albumen in urine? How often do you get up at night to pass urine?	ಇಲ್ಲ	
Have you had any other illnesses considered by you to be important or not? If so, give details.	ಇಲ್ಲ	
Do you drink wine, spirits or malt liquors? Are you addicted to the use of any narcotic drugs like opium, cocaine, etc. If so, give particulars. Do you smoke tobacco? If so, to what extent ?	ಇಲ್ಲ	
[a] Have you remained absent from your work on grounds of health during the last 3 years? If so, state when, how long and or what ailments?	ಇಲ್ಲ	
[b] Were you medically advised to have a change of place for health reasons? If so, give reasons and state when and how long.	ಇಲ್ಲ	
Has any proposal on your life been previously made to official Branch or Life Insurance Corporation, or Postal Insurance, or Hyderabad state Life Insurance fund? If so, state.	ಇಲ್ಲ	
[a] Whether accepted at ordinary or special rates or with a load, or on terms other than those proposed or postponed or declined.		
[b] If so, state the name of the organisation proposal or Policy No.		
[c] Policy or Proposal number in Official branch.		

ಪರಿಶೀಲಿಸಿದ ಪರಿಶೀಲಿಸಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ

14. "ಪಾವತಿ ವಿವರಗಳನ್ನು" ಪರಿಶೀಲಿಸಲು ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.

The screenshot displays the user interface for the KGID Group Family Benefit Scheme. The left sidebar contains navigation options such as 'ಮುಖಪುಟ', 'ಪರಿಶೀಲನಾಾಗಿ ವಿಮಾ ಪ್ರಸ್ತಾವನೆ', 'DSC Installation', and 'ವರದಿಗಳು'. The main content area is titled 'ನಿರ್ದೇಶಕರ ಪರಿಶೀಲನೆ' and shows the user's name 'MOHAN G' and a policy number '20210309142822'. Below this, there are four tabs: 'ಕಾರ್ಯ ಪ್ರಕ್ರಿಯೆಯ ವಿವರ', 'ವಿಮಾ ಪ್ರಸ್ತಾವನೆ', 'ಪರಿಶೀಲನೆ', and 'ಅಪ್‌ಲೋಡ್ ಮಾಡಲಾದ ದಾಖಲಾತಿಗಳು'. The 'ಪರಿಶೀಲನೆ' tab is active, showing a list of actions: '+ View Basic & KGID Details', '+ View Family Details & Nominee Details', '+ View Personal Details', and '- View Payment Details'. The 'View Payment Details' option is expanded, revealing a table of payment details. A blue callout box with an arrow points to a checkbox labeled 'ಪರಿಶೀಲಿಸಿದೆ' (Checked) next to the 'View Payment Details' option, with the text 'ಪರಿಶೀಲಿಸಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ' (Check the box to view details).

ಪಾವತಿ ವಿವರಗಳು			
ಆರಂಭಿಕ ಮೊತ್ತ :	2410	ಪಾವತಿ ಲಾಲ್ಟೆಖ ಸಂಖ್ಯೆ :	CHN10/3/2021_540970_40359
ಲಾಲ್ಟೆಖ :	KGID_Life Insurance	ಲಾಪ ಲಾಲ್ಟೆಖ :	Initial Deposit
ಡಿಡಿ ಒ ಕೋಡ್ :	119840	ಹೆಚ್ ಓ ಎ :	8011-00-105-1-01
ದಿನಾಂಕ :	10/03/2021		

- 15. "ವೈದ್ಯಕೀಯ ಪರೀಕ್ಷಾ ವರದಿ" ಅನ್ನು ಪರಿಶೀಲಿಸಲು ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
- 16. ಮುಂದುವರಿಯಲು "Next" ಕ್ಲಿಕ್ ಮಾಡಿ.

KGID

Welcome, MOHAN G

ಮುಖಪುಟ

ಪರಿಶೀಲನಾ ವಿಮಾ ಪ್ರಸ್ತಾವನೆ

DSC Installation

ವರದಿಗಳು

ಸಮಸ್ಯೆಯನ್ನು ತಿಳಿಸಿ

ದೈನಂದಿನ ವಿವರಗಳು	
ಪ್ರಸ್ತಾವನೆಗಳ ಎತ್ತರ (ನಂ): 16	ಪ್ರಸ್ತಾವನೆಗಳ ತೂಕ (ಕೆಜಿ): 70
ಪ್ರಸ್ತಾವನೆಗಳ ಸಾಂದ್ರತೆ (nos./min): 54	ಪ್ರಸ್ತಾವನೆಗಳ ಅನಿರೀಕ್ಷಿತ ದರ (nos./min): 72
ಪ್ರಸ್ತಾವನೆಗಳ ರಕ್ತದೊತ್ತರ: 72	ಕುಗ್ಗಿದಾಗ: 72
ಶಿಕ್ಷಣ: 72	ಪದ: Good

ಇತರ ವಿವರಗಳು	
ಮನವಿದಾರರು ಯಾವಾಗಲಾದರೂ ಆಸ್ಪತ್ರೆಗೆ ಹಾಜರಾಗಿದ್ದರೇ?	ಇಲ್ಲ
ಅಭಿಪ್ರಾಯಕ್ಕೆ ತಂದಾಗಿದ್ದರೇ?	ಇಲ್ಲ
ಅವರು ಯಾವಾಗಲಾದರೂ ಎಲೆಕ್ಟ್ರೋಕಾರ್ಡಿಯೋಗ್ರಾಂ, ಇ.ಇ.ಪಿ. ಟ್ರೇಸಿಂಗ್, ಸಿಟಿ ಸ್ಕ್ಯಾನಿಂಗ್, ಎಂ.ಓ.ಪಿ. ಸ್ಕ್ಯಾನಿಂಗ್, ಅಗಲಿಂಗ್/ಕೆರಟಾ ದರ್ಜೆಗಳ ಪರಿಶೀಲನೆಯನ್ನು ಮಾಡಿಸಿಕೊಂಡಿದ್ದಾರೆಯೇ?	ಇಲ್ಲ
ಪ್ರಸ್ತಾವನೆಯಲ್ಲಿ ಅವರು ಯಾವುದಾದರೂ ಚಿಕಿತ್ಸೆಗೆ ಒಳಗಾಗಿದ್ದಾರೆಯೇ?	ಇಲ್ಲ

ಆರೋಗ್ಯ ಸ್ಥಿತಿಯ ವಿವರಗಳು	
4) ಎದೆ, ಹೃದಯ ಅಥವಾ ಶ್ವಾಸಕೋಶದಲ್ಲಿ ಅನಾರೋಗ್ಯದ ಯಾವುದಾದರೂ ಲಕ್ಷಣ ಕಂಡು ಬರುವುದೇ?	ಇಲ್ಲ
5) ಹಲ್ಲು, ಎಸೆದು, ನಾಲಿಗೆ, ಕಿವಿ, ಮೂಗು, ಗಂಟಲು ಅಥವಾ ಕಿವಿಗಳಲ್ಲಿ ಅನಾರೋಗ್ಯದ ಚಿಹ್ನೆ ಕಂಡು ಬರುವುದೇ?	ಇಲ್ಲ
6) ಮನವಿದಾರರಲ್ಲಿ ಯಾವುದಾದರೂ ಕೂಲಿ ಅಥವಾ ಅಂಗವಿಕಾರವಿದೆಯೇ?	ಇಲ್ಲ
7) ಕೆಳಗಿನಲ್ಲಿ ಕೆಳಗೆ ಸೂಚಿಸಿದಂತೆ, ಧರ್ಮಿಯಾಡ್ ಅಥವಾ ದುಗ್ಧ ಗ್ರಂಥಿಗಳು ಅನುಮತಿಸಿದ ಅಥವಾ ಗಾಯದ ಅಥವಾ ಶಸ್ತ್ರ ಚಿಕಿತ್ಸೆಯ ಕಲೆಗಳಿವೆಯೇ?	ಇಲ್ಲ
7) ಲಿವರ್ ಅಥವಾ ಸ್ಪೀನ್ ದೂಡ್ಡುಗಳಿರುವ ಯಾವುದಾದರೂ ಗುರುತಿದೆಯೇ?	ಇಲ್ಲ
8) ಹೊಟ್ಟೆ ಅಥವಾ ಬೆರಗಾಗದ ಯಾವುದೇ ಭಾಗದಲ್ಲಿ ಯಾವುದಾದರೂ ಅನುಮತಿಸಿದ ಇದೆಯೇ?	ಇಲ್ಲ
9) ಹನಿಯಾ ಇದೆಯೇ?	ಇಲ್ಲ
10) ಒಸೆನಾಂಗ, ಮೂತ್ರಾಂಗಗಳಲ್ಲಿ ಅನುಮತಿಸಿದ ಹಾಗೂ ಕಾಯಿಲೆ ಉಂಟಾದ ಕಂಡು ಬರುವುದೇ?	ಇಲ್ಲ
11) ನರವ್ಯೂಹಕ್ಕೆ ಸಂಬಂಧಿಸಿದ ಯಾವುದಾದರೂ ಅನಾರೋಗ್ಯದಿಂದ ಹಿಡಿದಿರುವ ಯಾವುದೇ ಸೂಚನೆ ಇದೆಯೇ?	ಇಲ್ಲ
12) ಮನವಿದಾರರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಬಗ್ಗೆ ಯಾವುದಾದರೂ ಸೂಚನೆ ಇದೆಯೇ?	ಇಲ್ಲ
13) ಮನವಿದಾರರಲ್ಲಿ ಒಳಗಿನ ಅಥವಾ ಬೇರಾವುದೇ ಕಾರಣದಿಂದ ಆದ ಗಾಯದ ಗುರುತಿದೆಯೇ?	ಇಲ್ಲ
14) ಮನವಿದಾರರ ಆರೋಗ್ಯ ಅಥವಾ ಸ್ಥೂಲವಾದಲ್ಲಿ ಮುಖ್ಯವಾದ ಪ್ರತಿಷೇಧ ಲಕ್ಷಣಗಳಿವೆಯಾದರೂ ಕಂಡುಬರುವುದೇ?	ಇಲ್ಲ
ಅ) ಸ್ತನಗಳಿಗೆ ಸಂಬಂಧಿಸಿದ ಯಾವುದಾದರೂ ಕಾಯಿಲೆ ಇದೆಯೇ?	ಇಲ್ಲ
ಆ) ಪ್ರಸ್ತಾವನೆಗಳಿಗೆ ಸ್ತನ ಕ್ಯಾನ್ಸರ್ ಇದೆಯೇ?	ಇಲ್ಲ
ಇ) ಗರ್ಭಧಾರಿಸಿದ ಯಾವುದೇ ಸುಳಿವು ಅಥವಾ ಸಂಕಟ ನಿಮಗೆ ಕಂಡುಬಂದಿದೆಯೇ? ಆಗಿದ್ದರೆ ಅವಧಿ ತಿಳಿಸಿ	ಇಲ್ಲ
ಈ) ಕೈವಿ ಅನಾರೋಗ್ಯದ ಅಥವಾ ಅಂದಾಳಯ ಅಥವಾ ಗರ್ಭಕೋಶದ ರೋಗ ಲಕ್ಷಣಗಳಿವೆಯಾದರೂ ಗುರುತಿಸುವಿರಾ?	ಇಲ್ಲ
ಮನವಿದಾರರ ಜೀವನಕ್ಕೆ ಉತ್ತಮವೆಂದು ನಿೀವು ಪರಿಗಣಿಸುವಿರಾ? ಹಾಗಿದ್ದಿದ್ದರೆ ನಿಮ್ಮ ಆರೋಗ್ಯಕ್ಕೆ ಸ್ಪಷ್ಟ ಕಾರಣಗಳನ್ನು ತಿಳಿಸಿ	ಇಲ್ಲ

ವೈದ್ಯಕೀಯ ವಿವರಗಳು			
ಕೆ.ಎಂ.ಸಿ ಕೋಡ್ :	49104	ವೈದ್ಯಕೀಯ ಹೆಸರು :	DR. MANJANA R
ವೈದ್ಯಕೀಯ ಕೆಲಸದಿ :	1794429	ಹುದ್ದೆ :	SPECIALIST
ವೈದ್ಯಕೀಯ ಕೆಲಸದ ಹೆಸರು :			

ಪರಿಶೀಲಿಸಿದೆ

ಪರಿಶೀಲಿಸಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ

Page 13 of 16

17. ಪರಿಶೀಲನೆಯಲ್ಲಿ Director ಈ ಕೆಳಗಿನ ವಿವರಗಳನ್ನು ಪರಿಶೀಲಿಸಬೇಕಾಗಿದೆ:

- * Whether applicant details are correct.
- * Whether applicant has paid initial deposit premium.
- * Whether applicant signed proposal form.
- * Whether doctor signed medical report form.
- * Whether load factor is correct.
- * Whether medical report is mandatory/ not mandatory.
- * Whether medical opinion required or not.

The screenshot displays the 'ಪರಿಶೀಲನೆ' (Review) stage of the application process. The main content area is divided into four columns, each with a list of items to be checked and a corresponding checkbox:

- ಕಾರ್ಯ ಪ್ರಕ್ರಿಯೆಯ ವಿವರ** (Process Details):
 - ಮೂಲ ಹಾಗೂ ಕೆಲವು ವಿವರಗಳನ್ನು ಪರಿಶೀಲಿಸುವುದು
 - ಕುಟುಂಬ ಹಾಗೂ ಸಾಮುದಾಯಿಕ ವಿವರಗಳನ್ನು ಪರಿಶೀಲಿಸುವುದು
 - ಪ್ರಯತ್ನಕರ ವಿವರಗಳನ್ನು ಪರಿಶೀಲಿಸಿ
 - ಪಾವತಿ ವಿವರಗಳನ್ನು ಪರಿಶೀಲಿಸಿ
 - ವೈದ್ಯಕೀಯ ಪರಿಶೀಲನಾ ವರದಿಯನ್ನು ಪರಿಶೀಲಿಸಿ
- ವಿವರ ಪ್ರಸ್ತಾವನೆ** (Details Statement):
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
- ಪರಿಶೀಲನೆ** (Review):
 - ಪ್ರಸ್ತಾವನಾಧಾರದ ವಿವರಗಳು ಸರಿಯಾಗಿವೆಯೇ.
 - ಪ್ರಸ್ತಾವನಾಧಾರದ ಪ್ರಾರಂಭಿಕ ರೇಟೆಯನ್ನು ಪಾವತಿಸಿದೆಯೇ.
 - ಪ್ರಸ್ತಾವನಾಧಾರದ ಪ್ರಸ್ತಾವನಾ ಸಮೂಹದಲ್ಲಿ ಸಹಿ ಮಾಡಿದೆಯೇ.
 - ವೈದ್ಯಕೀಯ ವರದಿಯಲ್ಲಿ ವೈದ್ಯರು ಸಹಿ ಹಾಕಿದೆಯೇ.
 - ಲೋಡ್ ಅಂಶ ಸರಿಯಾಗಿದೆಯೇ.
 - ವೈದ್ಯಕೀಯ ವರದಿ ಕಡ್ಡಾಯವಾಗಿದೆಯೇ / ಕಡ್ಡಾಯವಲ್ಲವೇ.
 - ವೈದ್ಯಕೀಯ ಅಭಿಪ್ರಾಯ ಅಗತ್ಯವಿದೆಯೇ ಇಲ್ಲವೇ.
- ಅಪ್‌ಲೋಡ್ ಮಾಡಲಾದ ದಾಖಲಾತಿಗಳು** (Uploaded Documents):
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ
 - ಪರಿಶೀಲಿಸಿದೆ

Below the checklist, there is a table for application details:

ರಜೆ ಇಲಿಂದ	ರಜೆ ವರೆಗೆ	ದಿನಗಳ ಸಂಖ್ಯೆ	ಪರಿಸ್ಥಿತಿ	ಸಹಾಯಕ ದಾಖಲೆಗಳು(ಯಾವುದಾದರೂ ಇದ್ದರೆ)	ಮರುಪಾವತಿ ದಾಖಲೆ (ಯಾವುದಾದರೂ ಇದ್ದರೆ)
01-03-2021	08-03-2021	6	GOOD	Click Here	Click Here

At the bottom, there are input fields for 'ವೈದ್ಯಕೀಯ ರಜಾ' (Medical Leave) with value '6', 'ಪರಿಸ್ಥಿತಿ' (Status) with 'No Correction Found', and 'ಅಭಿಪ್ರಾಯ' (Opinion) with 'No Correction Found'. There are also dropdowns for 'ಲೋಡ್ ಅಂಶ' (Load Factor) set to 'OR' and 'ವಿವರ ಪ್ರಮಾಣ' (Details Statement) set to '₹ 915800'. At the bottom right, there are buttons for 'Accept', 'DSC Sign-in', 'Clear', 'Previous', and 'Next'.

18. ವಿವರಗಳು ಸರಿಯಾಗಿದ್ದರೆ "ಪರಿಶೀಲಿಸಲಾಗಿದೆ" ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.
19. ಪರಿಶೀಲನೆಯಲ್ಲಿ Director "ವೈದ್ಯಕೀಯ ರಜೆ ವಿವರಗಳನ್ನು" ಪರಿಶೀಲಿಸಬಹುದು.
20. ಉದ್ಯೋಗಿ "ಲೋಡ್ ಫ್ಯಾಕ್ಟರ್" ಗೆ ಅನ್ವಯವಾಗಿದ್ದರೆ, ಅದು ಸ್ವಯಂ-ಪ್ರದರ್ಶಿಸಲಾಗುವುದು.
21. "ಡೀಕ್ಲೀಸ್ ಲೀನ್ (ಡಿಎಲ್)" ಗೆ ಉದ್ಯೋಗಿ ಅನ್ವಯವಾಗಿದ್ದರೆ, ಲಭ್ಯವಿರುವ ಡ್ರಾಪ್-ಡೌನ್ ನಿಂದ ಅದನ್ನು ಆಯ್ಕೆ ಮಾಡಬಹುದು.

KGID

Welcome, MOHAN G

ಮುಖಪುಟ

ಪರಿಶೀಲನಾಗಿ ವಿಮಾ ಪ್ರಸ್ತಾವನೆ

DSC Installation

ಪರದಿಗಳು

ಸಮನ್ವಯಿಸುವ ತಿಳಿಸಿ

ಮನವಿದಾರರ ಹೆಸರು:SUMA | ಪ್ರಸ್ತಾವನೆ ರಿಫರನ್ಸ್ ಸಂಖ್ಯೆ:20210309142822

ಕಾರ್ಯ ಪ್ರಕ್ರಿಯೆಯ ವಿವರ	ವಿಮಾ ಪ್ರಸ್ತಾವನೆ	ಪರಿಶೀಲನೆ	ಅಪ್ ಲೋಡ್ ಮಾಡಲಾದ ದಾಖಲಾತಿಗಳು
ಮೂಲ ಹಾಗೂ ಕೆಚಿಬಿಡಿ ವಿವರಗಳನ್ನು ಪರಿಶೀಲಿಸುವುದು	<input checked="" type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರ ವಿವರಗಳು ಸರಿಯಾಗಿವೆಯೇ.	<input checked="" type="checkbox"/> ಪರಿಶೀಲಿಸಿದೆ
ಕುಟುಂಬ ಹಾಗೂ ನಾಮನಿರ್ದೇಶಿತರ ವಿವರಗಳನ್ನು ಪರಿಶೀಲಿಸುವುದು	<input checked="" type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರು ಪ್ರಾರಂಭಿಕ ಲೇವಣಿಯನ್ನು ಪಾವತಿಸಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ	<input checked="" type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರು ಪ್ರಸ್ತಾವನೆ ನಮೂನೆಯಲ್ಲಿ ಸಹಿ ಮಾಡಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ಪಾವತಿ ವಿವರಗಳನ್ನು ಪರಿಶೀಲಿಸಿ	<input checked="" type="checkbox"/> ಪರಿಶೀಲಿಸಿದೆ	ವೈದ್ಯಕೀಯ ಪರದೆಯಲ್ಲಿ ವೈದ್ಯರು ಸಹಿ ಹಾಕಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ವೈದ್ಯಕೀಯ ಪರಿಶೀಲನೆ ಪರದೆಯನ್ನು ಪರಿಶೀಲಿಸಿ	<input checked="" type="checkbox"/> ಪರಿಶೀಲಿಸಿದೆ	ಲೋಡ್ ಅಂಶ ಸರಿಯಾಗಿದೆಯೇ.	<input checked="" type="checkbox"/> ಪರಿಶೀಲಿಸಿದೆ
		ವೈದ್ಯಕೀಯ ಪರದೆ ಕಡ್ಡಾಯವಾಗಿದೆಯೇ / ಕಡ್ಡಾಯವಲ್ಲವೇ.	<input checked="" type="checkbox"/> ಪರಿಶೀಲಿಸಿದೆ
		ವೈದ್ಯಕೀಯ ಅಭಿಪ್ರಾಯ ಅಗತ್ಯವಿದೆಯೇ ಇಲ್ಲವೇ.	<input checked="" type="checkbox"/> ಪರಿಶೀಲಿಸಿದೆ

ಮುಖಪುಟ View Facing Sheet

ವೈದ್ಯಕೀಯ ರಜೆ ವಿವರಗಳು

ರಜೆ ಇಲ್ಲಿಂದ	ರಜೆ ವರೆಗೆ	ದಿನಗಳ ಸಂಖ್ಯೆ	ಪರಾ	ಸಹಾಯಕ ದಾಖಲೆಗಳು(ಯಾವುದಾದರೂ ಇದ್ದರೆ)	ಮರುಪಾವತಿ ದಾಖಲೆ (ಯಾವುದಾದರೂ ಇದ್ದರೆ)
01-03-2021	09-03-2021	6	GOOD	Click Here	Click Here

ವೈದ್ಯಕೀಯ ರಜಾ: ಪರಾ: ಅಭಿಪ್ರಾಯ:

ಲೋಡ್ ಅಂಶ:

ವಿಮಾ ಮೊತ್ತ: ₹ 915800

ಅಂಗೀಕರಿಸುವುದು

[Previous](#) [Next](#)

22. ಪರಿಶೀಲನೆಯ ನಂತರ, ಯಾವುದೇ ತಿದ್ದುಪಡಿಗಳ ಅಗತ್ಯವಿಲ್ಲದಿದ್ದರೆ, "Accept" ಬಟನ್ ಕ್ಲಿಕ್ ಮಾಡುವ ಮೂಲಕ Director ಅರ್ಜಿಯನ್ನು ಸ್ವೀಕರಿಸಬಹುದು.
23. "Director" ಡಿಎಚ್‌ಒ ಅಭಿಪ್ರಾಯ ಬೇಕಾದರೆ ಅವರು "Need DHO Opinion" ಆಯ್ಕೆ ಮಾಡಬಹುದು ಮತ್ತು ಅದು Case Worker ಲಾಗಿನ್‌ಗೆ ಹೋಗುತ್ತದೆ.
24. ಮೊತ್ತದ ಮೌಲ್ಯವು 20 ಲಕ್ಷಕ್ಕಿಂತ ಹೆಚ್ಚಿದ್ದರೆ, DIO "Accept" ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ Director ಅರ್ಜಿಯನ್ನು ಸ್ವೀಕರಿಸಬಹುದು.

KGID

Welcome, MOHAN G

- ಮುಖಪುಟ
- ಪರಿಶೀಲನಾ ವಿಮಾ ಪ್ರಸ್ತಾವನೆ
- DSC Installation
- ವರದಿಗಳು
- ಸಮಸ್ಯೆಯನ್ನು ತಿಳಿಸಿ

ಮನವಿದಾರರ ಹೆಸರು: SUMA | ಪ್ರಸ್ತಾವನೆ ರೆಫರೆನ್ಸ್ ಸಂಖ್ಯೆ: 20210309142822

ಕಾರ್ಯ ಪ್ರಕ್ರಿಯೆಯ ವಿವರ	ವಿಮಾ ಪ್ರಸ್ತಾವನೆ	ಪರಿಶೀಲನೆ	ಅನ್ವೇಷಣಾ ಮಾಹಿತಿ ದಾಖಲಾತಿಗಳು
ಮೂಲ ಹಾಗೂ ಕಡಿಬಡೆ ವಿವರಗಳನ್ನು ಪರಿಶೀಲಿಸುವುದು	<input type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರ ವಿವರಗಳು ಸರಿಯಾಗಿವೆಯೇ.	<input checked="" type="checkbox"/> ಪರಿಶೀಲಿಸಿದೆ
ಕುಟುಂಬ ಹಾಗೂ ನಾಮನಿರ್ದೇಶಿತ ವಿವರಗಳನ್ನು ಪರಿಶೀಲಿಸುವುದು	<input type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರು ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ವ್ಯಯಕ್ತಿಕ ವಿವರಗಳನ್ನು ಪರಿಶೀಲಿಸಿ	<input type="checkbox"/> ಪರಿಶೀಲಿಸಿದೆ	ಪ್ರಸ್ತಾವನದಾರರು ಪ್ರಸ್ತಾವನೆ ಸಮೂಹದಲ್ಲಿ ಸಹಿ ಮಾಡಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ಪಾವತಿ ವಿವರಗಳನ್ನು ಪರಿಶೀಲಿಸಿ	<input type="checkbox"/> ಪರಿಶೀಲಿಸಿದೆ	ವೈದ್ಯಕೀಯ ವರದಿಯಲ್ಲಿ ವೈದ್ಯರು ಸಹಿ ಹಾಕಿದ್ದಾರೆಯೇ.	<input checked="" type="checkbox"/> ಪರಿಶೀಲಿಸಿದೆ
ವೈದ್ಯಕೀಯ ಪರಿಶೀಲನೆ ವರದಿಯನ್ನು ಪರಿಶೀಲಿಸಿ	<input type="checkbox"/> ಪರಿಶೀಲಿಸಿದೆ	ಲೋಡ್ ಅಂಶ ಸರಿಯಾಗಿದೆಯೇ.	<input checked="" type="checkbox"/> ಪರಿಶೀಲಿಸಿದೆ
		ವೈದ್ಯಕೀಯ ವರದಿ ಕಡ್ಡಾಯವಾಗಿದೆಯೇ / ಕಡ್ಡಾಯವಲ್ಲವೇ.	<input checked="" type="checkbox"/> ಪರಿಶೀಲಿಸಿದೆ
		ವೈದ್ಯಕೀಯ ಅಭಿಪ್ರಾಯ ಅಗತ್ಯವಿದೆಯೇ ಇಲ್ಲವೋ.	<input checked="" type="checkbox"/> ಪರಿಶೀಲಿಸಿದೆ

ಮುಖಪುಟ View Facing Sheet

ವೈದ್ಯಕೀಯ ರಜೆ ವಿವರಗಳು

ರಜೆ ಇಲ್ಲಿಂದ	ರಜೆ ವರೆಗೆ	ದಿನಗಳ ಸಂಖ್ಯೆ	ಪರಾ	ಸಹಾಯಕ ದಾಖಲೆಗಳು (ಯಾವುದಾದರೂ ಇದ್ದರೆ)	ಮರುಪಾವತಿ ದಾಖಲೆ (ಯಾವುದಾದರೂ ಇದ್ದರೆ)
01-03-2021	06-03-2021	6	GOOD	Click Here	Click Here

ವೈದ್ಯಕೀಯ ರಜಾ ಪರಾ ಅಭಿಪ್ರಾಯ

ಲೋಡ್ ಅಂಶ

ವಿಮಾ ಮೊತ್ತ ₹ 915800

ಅಂಗೀಕರಿಸುವುದು

Accept

DSC Sign-In

Clear